

# *The Sandur Manganese & Iron Ores Limited*

(An ISO 9001:2015; ISO 14001:2015 and 45001:2018 certified company)  
CIN: L85110KA1954PLC000759; Website: www.sandurgroup.com

## REGISTERED OFFICE

'SATYALAYA', No.266  
Ward No.1, Palace Road  
Sandur - 583 119, Ballari District  
Karnataka, India  
Tel: +91 8395 260301/ 283173-199  
Fax: +91 8395 260473



## CORPORATE OFFICE

'SANDUR HOUSE', No.9  
Bellary Road, Sadashivanagar  
Bengaluru - 560 080  
Karnataka, India  
Tel: +91 80 4152 0176 - 79 / 4547 3000  
Fax: +91 80 4152 0182

19 May 2022

The Secretary  
BSE Limited  
Phiroze Jeejeebhoy Towers  
Dalal Street  
Mumbai - 400 001

Dear Sir/Madam,

***Sub: Announcement under Regulation 30 and 47 of the Securities and Exchange Board of India (Listing Obligations and Disclosure Requirements) Regulations, 2015 - Newspaper Publication***

***Ref: Company Code: 504918***

Please find enclosed herewith copies of Financial Express (English) and Sanjevani (Kannada) dated 19 May 2022 in which audited financial results for the quarter and year ended 31 March 2022 have been published.

The Exchange is requested to take the same on record.

Thanking you.

Yours faithfully,

*for The Sandur Manganese & Iron Ores Limited*

***Bijan Kumar Dash***  
***Company Secretary & Chief Compliance Officer***



**MINES OFFICE:** Deogiri - 583112, Sandur Taluk, Ballari District  
Tel: +91 8395 271025 / 28 / 29 / 40; Fax: +91 8395 271066

**PLANT OFFICE:** Metal & Ferroalloy Plant, Vyasankere, Mariyammanahalli - 583 222, Hosapete Taluk, Ballari District  
Tel: +91 8394 244450 / 244335

**KERALA TOURISM DEVELOPMENT CORPORATION LTD, TRIVANDRUM**  
**Expression of interest (EOI)**  
 KTDC the official host to God's Own Country invites Expression of interest from registered Fire Consultant & Contractors Firms experienced for empanelling as Fire Consultant & Contractors for the various Hotels of Kerala Tourism Development Corporation Limited  
 Interested persons may send their detailed profile with experience to the undersigned, so as to reach before **3.00 PM on 23/05/2022**. The EOI documents for empanement are to be downloaded from **website : ktcdc.com / announcements/tenders**.

The Managing Director, Kerala Tourism Development Corporation Limited  
 Mascot Square, PB No 5424, Thiruvananthapuram 695 033  
 Phone No. 0471 - 2721243. website : www.ktcdc.com

**STEL Holdings Limited**  
 (CIN: L65993KL1990PLC005811) | Regd Office : 24/1624, Bristow Road, Willingdon Island, Cochin - 682003. Tel: 0484266694 Fax: 04842668024  
 E-mail: secretarial@stelholdings.com | Website: www.stelholdings.com

**NOTICE**  
 Notice is hereby given that the following share certificates have been reported lost/misplaced by Legal heirs of the shareholder. The company will proceed to issue duplicate share certificate thereof in the absence of any objection in writing lodged with the Company within 15 days from the date hereof from any person claiming any interest right on title to the said shares.

Folio No.	Name	Shares	S/c No.	Distinctive Nos.
0001410	Kishan Lal Malani	150	1410	193135 - 193284

For **STEL HOLDINGS LIMITED**  
 Sd/-  
**Lakshmi P.S**  
 Company Secretary  
 Cochin  
 18.05.2022

**THERMAX LIMITED**  
 Regd. Office: D-13, M.I.D.C Industrial Area, R.D. Aga Road, Chinchwad, Pune - 411 019  
 Phone: +91-20- 66122100/66155000  
 Fax: +91-20-66122142 E-mail: cservice@thermaxglobal.com  
 CIN: L29299PN1980PLC022787

**Notice To Shareholders**  
**Transfer of Equity Shares of the Company to Investor Education and Protection Fund (IEPF)**  
 Notice is hereby given pursuant to the provisions of Section 124(6) of the Companies Act, 2013, read with the Investor Education and Protection Fund Authority (Accounting, Audit, Transfer and Refund) Rules, 2016 ("the Rules") the dividend declared for the financial year 2014-15, which remained unclaimed for a period of seven years will be credited to the IEPF on September 3, 2022. The corresponding shares on which dividend was unclaimed for seven consecutive years will also be transferred as per the procedure set out in the Rules.  
 The Company will not transfer such shares to the IEPF where there is a specific order of Court/Tribunal restraining transfer of such shares or where the shares are hypothecated /pledged under the Depositories Act, 1996.  
 The Company has sent separate notices to the concerned shareholders whose shares are liable to be transferred to IEPF under the Rules for taking appropriate action. The details of the shareholders whose shares are liable to be transferred to IEPF are available on the Company's website <https://www.thermaxglobal.com/investor-relations/thermax-investor-education-protection-fund/>  
 Shareholders holding shares in physical form and whose shares are liable to be transferred to IEPF, may note that the Company would be issuing duplicate share certificate(s) in lieu of the original held by them for the purpose of transfer of shares to IEPF and upon such issue, the Company shall inform the depository by way of corporate action to convert the duplicate share certificates into DEMAT form and transfer in favour of IEPF. The original share certificate(s) which are registered in the name of original shareholders will stand automatically cancelled and be deemed non-negotiable. Shareholders holding shares in dematerialized form and whose shares are liable to be transferred to IEPF, may note that the Company shall inform the depository by way of corporate action for transfer of shares in favour of the DEMAT account of the IEPF.  
 Shareholders may note that both the unclaimed dividend and the shares transferred to IEPF can be claimed from IEPF Authority by making an application in the prescribed Form IEPF-5 online and sending the physical copy of the requisites documents enumerated in the Form IEPF-5, to the Nodal Officer of the Company. In case the Company does not receive any communication from the concerned shareholders by August 15, 2022, the Company shall transfer the unclaimed dividend and shares to the IEPF as per the Rules by due date i.e. September 3, 2022.  
 For any information / clarification on this matter, the shareholders may contact the Company's Registrar and Transfer Agents at **KFin Technologies Ltd.**, Selenium Tower - B, Plot No. 31 & 32, Gachibowli, Financial District, Nanakramguda, Serilingampally, Hyderabad - 500 032; Tel: 040-67162222 / 79611000; Fax: 040-23001153; Toll Free: 1800 309 4001; Email: [einward.ris@kfintech.com](mailto:einward.ris@kfintech.com); Website: [www.kfintech.com](http://www.kfintech.com)

For **Thermax Limited**  
 Janhavi Khele  
 Company Secretary  
 ACS: 20601  
 Place: Pune  
 Date: May 18, 2022

**AMS POLYMERS LIMITED**  
 (Formerly, Sai Moh Auto Links Limited)  
 CIN: L34300DL1985PLC020510  
 Regd.: C-582, Saraswati Vihar, Pitampura, Delhi-110034  
 Email Id: [polymersams@gmail.com](mailto:polymersams@gmail.com);  
 website: [www.amspolymers.com](http://www.amspolymers.com)  
 Tel.:91-11-27032702, Fax: 91-11-27032702

**NOTICE OF BOARD MEETING**  
 Pursuant to Regulation 47 of SEBI (LODR) Regulations, 2015, Notice is hereby given that the meeting of the Board of Directors will be held on **Thursday, the 26th Day of May, 2022** at the Regd. Office of the Company, inter alia, to consider and approve the Audited Financial Results for the quarter and year ended on March 31, 2022 pursuant to Regulation 33 of SEBI (LODR) Regulations, 2015. The said Information is also available at the Company's website at [www.amspolymers.com](http://www.amspolymers.com) and at the BSE's website i.e. [www.bseindia.com](http://www.bseindia.com)

By Order of Board  
 For **AMS Polymers Limited**  
 Sd/-  
**Chiranjivi Ramuka**  
 Company Secretary  
 Place: Delhi  
 Date: 18.05.2022

**"IMPORTANT"**  
 Whilst care is taken prior to acceptance of advertising copy, it is not possible to verify its contents. The Indian Express (P) Limited cannot be held responsible for such contents, nor for any loss or damage incurred as a result of transactions with companies, associations or individuals advertising in its newspapers or Publications. We therefore recommend that readers make necessary inquiries before sending any monies or entering into any agreements with advertisers or otherwise acting on an advertisement in any manner whatsoever.

Bengaluru  
 18 May 2022



## The Sandur Manganese & Iron Ores Limited

CIN:L85110KA1954PLC000759

### STATEMENT OF AUDITED FINANCIAL RESULTS FOR THE QUARTER AND YEAR ENDED 31.03.2022

Particulars	₹ in lakh				
	Three months ended	Preceding three months ended	Corresponding three months ended in the previous year	Year to date figures for current year ended	Year to date figures for previous year ended
	31.03.2022 (Audited)	31.12.2021 (Unaudited)	31.03.2021 (Audited)	31.03.2022 (Audited)	31.03.2021 (Audited)
1 Total income from operations	72,846	49,845	36,358	2,28,397	76,436
2 Net profit/ (loss) for the period/ year (before tax, exceptional and/ or extraordinary items)	20,673	17,563	12,106	91,532	24,953
3 Net profit/ (loss) for the period/ year after tax (after exceptional and/ or extraordinary items)	23,552	10,886	7,091	67,511	15,393
4 Total comprehensive income for the period/ year [Comprising Profit/ (Loss) for the period (after tax) and Other Comprehensive Income (after tax)]	23,634	10,859	7,172	67,511	15,341
5 Equity share capital	900	900	900	900	900
6 Reserves (excluding Revaluation Reserve) as shown in the Audited Balance Sheet of the previous year				1,65,022	98,411
7 Earnings Per Share (of ₹10/- each) (for continuing and discontinued operations) -					
1. Basic:	261.63	120.93	78.77	749.96	170.99
2. Diluted:	261.63	120.93	78.77	749.96	170.99

**Notes:**  
 1. The above is an extract of the detailed audited financial results for the quarter and year ended 31 March 2022 filed with BSE Limited in compliance with Regulation 33 of the Securities and Exchange Board of India (Listing Obligations and Disclosure Requirements) Regulations, 2015. Full format of financial results for the quarter and year ended 31 March 2022 is available on the websites of BSE Limited ([www.bseindia.com](http://www.bseindia.com)) and the Company.  
 2. The Board of Directors at the meeting held on 18 May 2022 has recommended a final dividend of ₹ 5.00 per equity share of ₹ 10/- each for the financial year 2021 - 22. The same is subject to shareholders approval in the ensuing Annual General Meeting.

for and on behalf of the Board of Directors

Sd/-  
**BAHIRJI A. GHORPADE**  
 Managing Director

## BAJAJ FINANCE LIMITED

### NOTICE

(for attention of the members of the Company)

#### Transfer of Equity Shares to DEMAT Account of the Investor Education and Protection Fund (IEPF) Authority

Members are hereby informed that pursuant to Section 124(6) of the Companies Act, 2013 read with Rule 6 of the Investor Education and Protection Fund Authority (Accounting, Audit, Transfer and Refund) Rules, 2016, as amended ("the Rules"), individual intimation letters has been sent by the Company at the latest available address to all the concerned members, whose dividend amounts have remained unpaid or unclaimed for seven consecutive years or more, giving them an opportunity to claim the said dividend amounts latest by 20 August 2022. Failure to claim the same would lead to transfer of shares to 'DEMAT account of the IEPF Authority'.

Members are requested to note that the dividend declared during the financial year 2014-15, which remained unpaid or unclaimed for a period of seven years will be due to be credited to the IEPF in August 2022.

Further, Members can also check their status of unclaimed dividend and the shares which may fall due for transfer to 'DEMAT Account of the IEPF Authority' are provided in the 'Shareholders Information' under Investor Relations section on the website of the Company, viz., <https://www.bajajfinserv.in/finance-investor-relations-unclaimed-dividends>

The Company will however not transfer such shares to the IEPF where there is a specific order of the Court/Tribunal restraining any transfer of such shares or where the shares are hypothecated/pledged under the Depositories Act, 1996.

All the concerned members are requested to note that if no claim for dividend(s) is received by the Company, in terms of the aforementioned statutory provisions, the Company will be constrained to transfer the shares, to 'DEMAT Account of the IEPF Authority'.

It may be noted that no claim shall lie against the Company in respect of unclaimed dividend and shares transferred to IEPF pursuant to the said Section and Rules. Member can claim such dividend and shares from the IEPF Authority at any time after the transfer is effected to the 'IEPF Authority' after complying with the procedure prescribed under the Rules.

For ready reference, the Rules, have been made available under Shareholders Information-Investor Relations section on the website of the Company viz., <https://www.bajajfinserv.in/finance-investor-relations-unclaimed-dividends>

For further clarifications or assistance, the members may contact:

- |  |  |
|--|--|
| (i) Mr. Mohd. Mohsinuddin<br>Senior Manager<br>KFin Technologies Limited<br>Selenium Building, Tower B, Plot 31-32,<br>Financial District, Nanakramguda,<br>Serilingampally, Hyderabad - 500 032.<br>Email ID: <a href="mailto:einward.ris@kfintech.com">einward.ris@kfintech.com</a><br>Toll Free No: 1800 309 4001 | (ii) Mr. R Vijay/Ms. Shruti Khandelwal<br>Investor Relation Department<br>Bajaj Finance Limited<br>3 <sup>rd</sup> Floor, Panchshil Tech Park,<br>Viman Nagar, Pune - 411 014<br>Email ID: <a href="mailto:vijay.r@bajajfinserv.in">vijay.r@bajajfinserv.in</a><br>Tel: 020-7157 6072/6337 |
|--|--|

For Bajaj Finance Limited

Place: Pune  
 Date: 18 May 2022

R. Vijay  
 Company Secretary

CIN: L65910MH1987PLC042961 | Regd. Office: Akurdi, Pune-411 035  
 Tel: (020) 7157 6072/6337 | Fax: (020) 7157 6364 | Email ID: [investor.service@bajajfinserv.in](mailto:investor.service@bajajfinserv.in)  
 Website: <https://www.bajajfinserv.in/corporate-bajaj-finance>

## BAJAJ HOLDINGS & INVESTMENT LIMITED

### NOTICE

(for attention of the members of the Company)

#### Transfer of Equity Shares to DEMAT Account of the Investor Education and Protection Fund (IEPF) Authority

Members are hereby informed that pursuant to Section 124(6) of the Companies Act, 2013 read with Rule 6 of the Investor Education and Protection Fund Authority (Accounting, Audit, Transfer and Refund) Rules, 2016, as amended ("the Rules"), individual intimation letters has been sent by the Company at the latest available address to all the concerned members, whose dividend amounts have remained unpaid or unclaimed for seven consecutive years or more, giving them an opportunity to claim the said dividend amounts latest by 21 August 2022. Failure to claim the same would lead to transfer of shares to 'DEMAT account of the IEPF Authority'.

Members are requested to note that the dividend declared during the financial year 2014-15, which remained unpaid or unclaimed for a period of seven years will be due to be credited to the IEPF in August 2022.

Further, Members can also check their status of unclaimed dividend and the shares which may fall due for transfer to 'DEMAT Account of the IEPF Authority' at <https://www.bhil.in/investors.html>

The Company will however not transfer such shares to the IEPF where there is a specific order of the Court/Tribunal restraining any transfer of such shares or where the shares are hypothecated/pledged under the Depositories Act, 1996.

All the concerned members are requested to note that if no claim for dividend(s) is received by the Company, in terms of the aforementioned statutory provisions, the Company will be constrained to transfer the shares, to 'DEMAT Account of the IEPF Authority'.

It may be noted that no claim shall lie against the Company in respect of unclaimed dividend and shares transferred to IEPF, pursuant to the said Section and Rules. Member can claim such dividend and shares from the IEPF Authority at any time after the transfer is effected to the 'IEPF Authority' after complying with the procedure prescribed under the Rules.

For ready reference, the Rules, have been made available at <https://www.bhil.in/investors.html>

For further clarifications or assistance, the members may contact:

- |  |   |
|--|---|
| (i) Mr. Mohd. Mohsinuddin<br>Senior Manager<br>KFin Technologies Limited<br>Selenium Building, Tower B, Plot 31-32,<br>Financial District, Nanakramguda,<br>Serilingampally, Hyderabad - 500 032.<br>Email ID: <a href="mailto:einward.ris@kfintech.com">einward.ris@kfintech.com</a><br>Toll Free No: 1800 309 4001 | (ii) Mr. Sriram Subbramaniam<br>Company Secretary<br>Bajaj Holdings & Investment Limited<br>3 <sup>rd</sup> Floor, Panchshil Tech Park,<br>Viman Nagar, Pune - 411 014<br>Email ID: <a href="mailto:ssubbramaniam@bhil.in">ssubbramaniam@bhil.in</a><br>Tel.: (020) 7157 6066 |
|--|---|

For Bajaj Holdings & Investment Limited

Place: Pune  
 Date: 18 May 2022

Sriram Subbramaniam  
 Company Secretary

CIN: L65100PN1945PLC004656 | Regd. Office: Akurdi, Pune-411 035  
 Tel: (020) 7157 6066 | Email ID: [ssubbramaniam@bhil.in](mailto:ssubbramaniam@bhil.in) | Website: [www.bhil.in](http://www.bhil.in)

## FLOMETALLIC INDIA PRIVATE LIMITED

CIN: U28113TN2010PTC075244

Regd Office : No. 67, Chamiers Road, Chennai - 600 028. Ph.: 044 - 2432 8008

Website : [www.flometallic.co.in](http://www.flometallic.co.in); Email : [secretarial@flometallic.co.in](mailto:secretarial@flometallic.co.in)

### STATEMENT OF FINANCIAL RESULTS FOR THE QUARTER AND YEAR ENDED 31ST MARCH, 2022

(Rs. In Lakhs)

S. No	Particulars	Standalone		Consolidated			
		Quarter ended		Quarter ended		Year ended	
		31.03.2022	31.03.2021	31.03.2022	31.03.2021*	31.03.2022	
		Unaudited	Audited	Unaudited	Audited	Audited	
1	Total Revenue from Operations	9,553.53	8,722.62	27,152.44	9,553.53	-	32,199.71
2	Net Profit / (Loss) for the period (before Tax and Exceptional items)	(1,207.05)	1,185.68	3,261.34	(1,207.05)	-	(2,960.75)
3	Net Profit / (Loss) for the period before Tax (after Exceptional items)	(1,207.05)	1,185.68	3,261.34	(1,207.05)	-	(2,960.75)
4	Net Profit / (Loss) for the period after Tax (after Exceptional items)	(912.96)	873.31	2,412.53	(912.96)	-	(2,237.08)
5	Total Comprehensive Income for the period [Comprising Profit for the period (after tax) and Other Comprehensive Income (after tax)]	(977.47)	1,177.21	2,690.27	5,274.77	-	9,229.86
6	Paid up Equity Share Capital ( Face Value of Rs.100000/- each)	9,500.00	9,500.00	9,500.00	9,500.00	-	9,500.00
7	Reserves (excluding Revaluation Reserve)	6,645.54	8,990.05	8,990.05	18,219.90	-	18,219.90
8	Securities Premium Account			- NOT APPLICABLE -			
9	Net Worth	16,145.54	18,490.05	18,490.05	27,719.90	-	27,719.90
10	Paid up Debt Capital / Outstanding Debt	149,723.89	-	149,723.89	149,723.89	-	149,723.89
11	Debt Equity Ratio	-	-	9.27	-	-	9.27
12	Earnings Per Share (Face value of Rs.100000/- each) (i) Basic (Rs. Per Share) (ii) Diluted (Rs. Per Share)	(9,610.14) (9,610.14)	9,192.72 9,192.72	(23,548.22) (23,548.22)	56,586.85 56,586.85	- -	98,723.97 98,723.97
13	Capital Redemption Reserve			- NOT APPLICABLE -			
14	Debenture Redemption Reserve	6,250.00	-	6,250.00	6,250.00	-	6,250.00
15	Debt Service Coverage Ratio	-	-	0.80	-	-	0.80
16	Interest Service Coverage Ratio	-	-	0.63	-	-	0.63

\* Consolidation requirement arises during the current year, hence comparative figures for the previous year not presented

#### Notes:

- The above is an extract of the detailed format of the Audited Financial Results filed with the Stock Exchange under Regulation 52 of the SEBI (Listing Obligations & Disclosure Requirements) Regulations. The full format of the Audited Financial Results is available on the Bombay Stock Exchange website (URL:[www.bseindia.com](http://www.bseindia.com)) and on the Company's website ([flometallic.co.in](http://flometallic.co.in))
- For the other line items referred in regulation 52(4) of the SEBI (Listing Obligations & Disclosure Requirements) Regulations, pertinent disclosures have been made to the Bombay Stock Exchange and available on the Bombay Stock Exchange website (URL:[www.bseindia.com](http://www.bseindia.com)) and on the Company's website ([flometallic.co.in](http://flometallic.co.in)).
- The above results were approved by the Board of Directors at the meeting held on 18<sup>th</sup> May 2022.

For and on behalf of the Board of Directors

Sd/-  
**K SURYAPRAKASHRAO**  
 DIRECTOR  
 DIN: 00616868

Place : Chennai  
 Date : 18.05.2022

## BAJAJ FINSERV LIMITED

### NOTICE

(for attention of the members of the Company)

#### Transfer of Equity Shares to DEMAT Account of the Investor Education and Protection Fund (IEPF) Authority

Members are hereby informed that pursuant to Section 124(6) of the Companies Act, 2013 read with Rule 6 of the Investor Education and Protection Fund Authority (Accounting, Audit, Transfer and Refund) Rules, 2016, as amended ("the Rules"), individual intimation letters has been sent by the Company at the latest available address to all the concerned members, whose dividend amounts have remained unpaid or unclaimed for seven consecutive years or more, giving them an opportunity to claim the said dividend amounts latest by 20 August 2022. Failure to claim the same would lead to transfer of shares to 'DEMAT account of the IEPF Authority'.

Members are requested to note that the dividend declared during the financial year 2014-15, which remained unpaid or unclaimed for a period of seven years will be due to be credited to the IEPF in August 2022.

Further, Members can also check their status of unclaimed dividend and the shares which may fall due for transfer to 'DEMAT Account of the IEPF Authority' are provided in the 'Shareholders Information' under Investor Relations section on the website of the Company, viz., <https://www.bajajfinserv.in/finserv-shareholders-information-listing-on-stock-exchange>

The Company will however not transfer such shares to the IEPF where there is a specific order of the Court/Tribunal restraining any transfer of such shares or where the shares are hypothecated/pledged under the Depositories Act, 1996.

All the concerned members are requested to note that if no claim for dividend(s) is received by the Company, in terms of the aforementioned statutory provisions, the Company will be constrained to transfer the shares, to 'DEMAT Account of the IEPF Authority'.

It may be noted that no claim shall lie against the Company in respect of unclaimed dividend and shares transferred to IEPF pursuant to the said Section and Rules. Member can claim such dividend and shares from the IEPF Authority at any time after the transfer is effected to the 'IEPF Authority' after complying with the procedure prescribed under the Rules.

For ready reference, the Rules, have been made available under Shareholders Information-Investor Relations section on the website of the Company viz., <https://www.bajajfinserv.in/finserv-shareholders-information-listing-on-stock-exchange>

For further clarifications or assistance, the members may contact:

- |  |   |
|--|---|
| (i) Mr. Mohd. Mohsinuddin<br>Senior Manager<br>KFin Technologies Limited<br>Selenium Building, Tower B, Plot 31-32,<br>Financial District, Nanakramguda,<br>Serilingampally, Hyderabad - 500 032.<br>Email ID: <a href="mailto:einward.ris@kfintech.com">einward.ris@kfintech.com</a><br>Toll Free No: 1800 309 4001 | (ii) Ms. Uma Shende/Ms. Sonika Kulhare<br>Investor Relation Department<br>Bajaj Finserv Limited<br>3 <sup>rd</sup> Floor, Panchshil Tech Park,<br>Viman Nagar, Pune - 411 014<br>Email ID: <a href="mailto:uma.shende@bajajfinserv.in">uma.shende@bajajfinserv.in</a><br>Tel: 020-7157 6064 |
|--|---|

For Bajaj Finserv Limited

Place: Pune  
 Date: 18 May 2022

Uma Shende  
 Company Secretary

CIN: L65923PN2007PLC130075  
 Regd. Office: Bajaj Auto Limited Complex, Mumbai-Pune Road, Akurdi, Pune-411 035  
 Tel: (020) 7157 6064 | Email ID: [investors@bajajfinserv.in](mailto:investors@bajajfinserv.in)  
 Website: <https://www.bajajfinserv.in/corporate-bajaj-finserv>

ಗೌತಮ್ ಪಬ್ಲಿಕ್ ಸ್ಕೂಲ್ ಗುಣಮಟ್ಟದ ಶಿಕ್ಷಣಕ್ಕೆ ಪ್ರಸಿದ್ಧಿ



ಬೆಂಗಳೂರು, ಮೇ 19- ನಗರದ ಕಮಲಾನಗರದ 1ನೇ ಮುಖ್ಯರಸ್ತೆಯಲ್ಲಿರುವ ಗೌತಮ್ ಪಬ್ಲಿಕ್ ಶಾಲೆಯನ್ನು ಡಾ. ಎ.ಟಿ.ಎಸ್. ಗಿರಿ ಅವರು ಸ್ಥಾಪಿಸಿದ್ದು ಅವರ ಸಾತ್ಯವ್ರದಲ್ಲಿ ಈ ಶಾಲೆ 1979ರಲ್ಲಿ ಪ್ರಾರಂಭಗೊಂಡು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಎಲ್.ಕೆ.ಜಿ ಮತ್ತು ಯು.ಕೆ.ಜಿ ಹಾಗೂ 1ನೇ ತರಗತಿಯಿಂದ 10ನೇ ತರಗತಿಯವರೆಗೆ ಬೋಧನೆಯನ್ನು ಮಾಡಲಾಗುತ್ತಿದ್ದು, ಈ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ಹಲವಾರು ವಿದ್ಯಾರ್ಥಿಗಳು ಉನ್ನತ ಪದವಿಗಳನ್ನು ಅಲಂಕರಿಸಿ ಸಮಾಜ ಸೇವಾ ಕಾರ್ಯದಲ್ಲಿ ಕೂಡ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಗಿರಿರವರು ತಿಳಿಸಿದ್ದಾರೆ.

ಪಬ್ಲಿಕ್ ಶಾಲೆಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 100 ರಷ್ಟು ಫಲಿತಾಂಶವನ್ನು ಪಡೆದಿದೆ. ಕೊರೋನಾ ವೇಳೆ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಆನ್‌ಲೈನ್ ತರಗತಿಗಳನ್ನು ನಡೆಸಿ ಅವರಿಗೆ ಉತ್ತಮ ಭವಿಷ್ಯವನ್ನು ನೀಡುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ದಾಖಲಾತಿಗಾಗಿ ದೂರವಾಣಿ ಸಂಖ್ಯೆ 23237174 ಹಾಗೂ ಮೊ. ಸಂಖ್ಯೆ: 9845772688 ಅನ್ನು ಸಂಪರ್ಕಿಸಲು ಅವರು ಕೋರಿದ್ದಾರೆ.

ಧಾನ್ಯ ಬಿಡುಗಡೆಗೆ ಉತ್ತೇಜನ ನೀಡುವ



ನ್ಯೂಯಾರ್ಕ್, ಮೇ 19- ರಷ್ಯಾ-ಉತ್ತೇಜನ ಯುದ್ಧದ ಪರಿಣಾಮ ಹಾಗೂ ಗೋಧಿ ರಫ್ತಿನ ಮೇಲೆ ಭಾರತ ನಿರ್ಬಂಧ ಹೇರಿರುವುದು ಸಹಜವಾಗಿಯೇ ವಿಶ್ವದ ಆಹಾರದ ಪೂರೈಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ (ಯುಎನ್) ಆತಂಕ ವ್ಯಕ್ತಪಡಿಸಿದೆ. ಕೂಡಲೇ ಉತ್ತೇಜನ ತನ್ನ ಉದ್ದೇಶದಲ್ಲಿರುವ ಧಾನ್ಯಗಳ ದಾಸ್ತಾನನ್ನು ಬಿಡುಗಡೆಗೊಳಿಸಬೇಕೆಂದು ಯುಎನ್ ಮನವಿ ಮಾಡಿದೆ. ರಷ್ಯಾ ಹಾಗೂ ಉತ್ತೇಜನ ಗೋಧಿ ಉತ್ಪಾದನೆಯಲ್ಲಿ ಜಾಗತಿಕವಾಗಿ ಅಗ್ರಸ್ಥಾನ ಪಡೆದುಕೊಂಡಿದೆ. ಆದರೆ ಇವೆರಡು ರಾಷ್ಟ್ರಗಳ ನಡುವಿನ ಯುದ್ಧದ ಪರಿಣಾಮ ಗೋಧಿ ಸೇರಿದಂತೆ ಆಹಾರ ಧಾನ್ಯಗಳ ಜಾಗತಿಕ ಪೂರೈಕೆಗಳ ಮೇಲೆ ಪ್ರಭಾವ ಬೀರಿದೆ. ಇವೆರಡು ರಾಷ್ಟ್ರಗಳ ಜಗತ್ತಿನ ಬರೊಬ್ಬರು 30 ಪ್ರತಿಶತ ಗೋಧಿ ಉತ್ಪಾದಕರಾಗಿದ್ದು, ಸಹಜವಾಗಿಯೇ ಯುದ್ಧದಿಂದ ಇತರ ರಾಷ್ಟ್ರಗಳ ಮೇಲೆ ಸಮಸ್ಯೆ ಉಂಟು ಮಾಡಿದೆ. ಅಲ್ಲದೆ ಜಗತ್ತಿನ ಮತ್ತೊಂದು ಗೋಧಿ ಪೂರೈಕೆ ರಾಷ್ಟ್ರ ಭಾರತ ಕೂಡ ಇದೀಗ ರಫ್ತಿನ ಮೇಲೆ ನಿರ್ಬಂಧ ಹೇರಿರುವುದು ಸಮಸ್ಯೆ ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ. ಭಾರತದಲ್ಲಿ ಗೋಧಿ ಸಾಕಾಣುವ ಪ್ರಮಾಣದಲ್ಲಿ ದಾಸ್ತಾನು ಹೊಂದಿದ್ದರೂ ಮುಂದೆ ದೇಶದಲ್ಲಿ



ನಗರದ ಡಾ. ಟಿ.ಎಂ. ರಾಯನ್ ವೃತ್ತದ ರಸ್ತೆಯಲ್ಲಿ ಕಾಮಗಾರಿ ಕೆಲಸಗಳು ಮುಂದುವರಿಯುತ್ತಿವೆ. ಇದರಿಂದ ವಾಹನ ಸವಾರರು ತೀರಿ ತೀರಿ ಅನುಭವಿಸುವಂತಾಗಿದೆ.

ಹೊಸ ಶ್ರೇಣಿಯ ಡೀಜೆಲ್ ಫೀಜರ್ ಬ್ಲಾಸ್ಕಾರ್ ಬಿಡುಗಡೆ

ಮುಂಬೈ, ಮೇ 19, ಏರ್ ಕಂಪನಿಯು ಮತ್ತು ವಾಣಿಜ್ಯ ತೈಲೈಕರಣದ ಪ್ರಮುಖ ಸಂಸ್ಥೆಯಾದ ಬ್ಲಾಸ್ಕಾರ್ ಸಂಸ್ಥೆ ಇದೀಗ ಹೊಸ ಶ್ರೇಣಿಯ ಡೀಜೆಲ್ ಫೀಜರ್ ಅನ್ನು ಬಿಡುಗಡೆ ಮಾಡಿದೆ. ಕಂಪನಿಯು ತನ್ನ ಹೊಸ, ಸ್ಥಳೀಯವಾಗಿ ವಿನ್ಯಾಸಗೊಳಿಸಿದ, ಆಳವಾದ ಫೀಜರ್‌ಗಳ ಶ್ರೇಣಿಯನ್ನು ಬಿಡುಗಡೆ ಮಾಡುವ ಮತ್ತೊಂದು ಮೈಲುಗಲ್ಲು ಸಾಧಿಸಿದೆ. ವಾಡಾಬಲ್ಲವು ತನ್ನ ಹೊಸ-ವರ್ಗದ ಉತ್ಪಾದನಾ ಸೌಲಭ್ಯದೊಂದಿಗೆ ತನ್ನ ಉತ್ಪಾದನಾ ಹೆಜ್ಜೆಗುರುತನ್ನು ಹೆಚ್ಚಿಸಿದೆ. ಹೊಸ ಶ್ರೇಣಿಯ ಡೀಜೆಲ್ ಫೀಜರ್‌ಗಳು ಅತ್ಯುತ್ತಮ ಶೇಖರಣಾ ಸ್ಥಳ ಮತ್ತು ತಂಪಾಗಿಸುವಿಕೆಯನ್ನು ನೀಡುತ್ತವೆ. ಸ್ಥಳೀಯವಾಗಿ ವಿನ್ಯಾಸಗೊಳಿಸಿದ ಮತ್ತು ತಯಾರಿಸಿದ, ಡೀಜೆಲ್ ಫೀಜರ್‌ಗಳ ಶ್ರೇಣಿಯು +2 ಲಿ ಅ ನಿಂದ

ವಿಚಿತಪಡಿಸಿಕೊಳ್ಳಬಹುದು. ಇದು ಮಿಡ್‌ಲೆ ವೈಪಲ್ಯದ ಸಂದರ್ಭದಲ್ಲಿ ದೀರ್ಘಾವಧಿಯ ಸಮಯವನ್ನು ಒದಗಿಸಿಕೊಳ್ಳುತ್ತದೆ. ಕಂಪನಿಯ ವಾಣಿಜ್ಯ ತೈಲೈಕರಣ ಉತ್ಪನ್ನಗಳು ಮತ್ತು ಪರಿಹಾರಗಳು, ನಿರ್ದಿಷ್ಟವಾಗಿ ಡೀಜೆಲ್ ಫೀಜರ್‌ಗಳು ಮತ್ತು ವಾಟರ್ ಕೂಲರ್‌ಗಳ ಉತ್ಪಾದನೆಯನ್ನು ಪೂರೈಸುವ ಉದ್ದೇಶದಿಂದ ನಿರ್ಮಿಸಲಾದ ವಾಡಾಬಲ್ಲವು ಕಂಪನಿಯ ಹೊಸ ವಿಶ್ವ ದರ್ಜೆಯ ಉತ್ಪಾದನಾ ಸೌಲಭ್ಯವು ಇತ್ತೀಚಿನ ಸುಧಾರಿತ ಉತ್ಪಾದನಾ ವ್ಯವಸ್ಥೆಗಳೊಂದಿಗೆ ಸಂಪೂರ್ಣವಾಗಿ ಸುಸಜ್ಜಿತವಾಗಿದೆ ಮತ್ತು ಅದರ ಜಾಗತಿಕ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಂಡಿದೆ. ಕಾರ್ಯಾಚರಣೆ ಸುಮಾರು 130 ಕೋಟಿ ರೂಪಾಯಿಗಳ ಅಂಕಿವಿಳಿ ಕಾರ್ಪ್‌ನೊಂದಿಗೆ ನಿರ್ಮಿಸಲಾಗಿದೆ. ಈ ಸೌಲಭ್ಯವನ್ನು ಸುಮಾರು 19,300 ಚದರ ಮೀಟರ್‌ಗಳಷ್ಟು ನಿರ್ಮಿಸಲಾಗಿದೆ ಮತ್ತು ವರ್ಷಕ್ಕೆ ಸುಮಾರು 2,00,000 ಡೀಜೆಲ್ ಫೀಜರ್‌ಗಳು ಮತ್ತು 1,00,000 ಸ್ಪೋರ್ಟ್ಸ್ ವಾಟರ್ ಕೂಲರ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಹೊಸ ಸ್ಥಾವರದೊಂದಿಗೆ, ಬ್ಲಾಸ್ಕಾರ್ ತನ್ನ ಡೀಜೆಲ್ ಫೀಜರ್‌ಗಳ ಉತ್ಪಾದನಾ ಸಾಮರ್ಥ್ಯವನ್ನು ದ್ವಿಗುಣಗೊಳಿಸಿದೆ.

ಚೀನಾ ಎನ್‌ಎಸ್‌ಎ ಜೊತೆ ಸುಲಿವಾನ್ ಮಾತುಕತೆ



ವಾಷಿಂಗ್ಟನ್, ಮೇ 19- ಉತ್ತರ ಕೊರಿಯಾದ ಸಂಭಾವ್ಯ ಅಣ್ವಸ್ತ್ರ ಅಭಿವೃದ್ಧಿ ಪರಿಶೋಧನೆಯ ಹಿನ್ನೆಲೆಯಲ್ಲಿ ಚೀನಾದ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಯಾಂಗ್ ಜೇಚಿ ಜೊತೆ ಅಮೆರಿಕಾದ ಎನ್‌ಎಸ್‌ಎ ಜ್ಯಾಕ್ ಸುಲಿವಾನ್ ಮಹತ್ವದ ಚರ್ಚೆ ನಡೆಸಿದರು. ಈ ಬಗ್ಗೆ ಶ್ಲೇಷಣಾಪದ್ಧಿ ಪ್ರತಿಕ್ರಿಯೆ ನೀಡಿದ ಸುಲಿವಾನ್, ಈ ವಾರದಿಂದ ದಕ್ಷಿಣ ಕೊರಿಯಾ ಮತ್ತು ಜಪಾನ್‌ಗೆ ಅಧ್ಯಕ್ಷ ಜೋ ಬೈಡನ್ ಅವರ

ಪ್ರವಾಸ ನಡೆಸಲಿದ್ದಾರೆ. ಆದರೆ ಸಮಯದಲ್ಲಿ ಅಥವಾ ಮುಂದಿನ ದಿನಗಳಲ್ಲಿ ಉತ್ತರ ಕೊರಿಯಾ ಅಣ್ವಸ್ತ್ರ ಅಭಿವೃದ್ಧಿ ಕೈಪಿಡಿ ಪರಿಶೋಧನೆ ತಯಾರಿ ನಡೆಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಚೀನಾದ ಎನ್‌ಎಸ್‌ಎ ಯಾಂಗ್ ಜೊತೆ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಅಮೆರಿಕಾ ತನ್ನ ಮಿಲಿಟರಿ ಕಾರ್ಯಕ್ರಮಗಳಿಗೆ ಅಲಾವುಡಿಯ ಮತ್ತು ದೀರ್ಘಾವಧಿಯ ಹೊಂದಾಣಿಕೆಗಳನ್ನು ಮಾಡಲು ಸಿದ್ಧವಾಗಿದ್ದು, ಈ ಪ್ರದೇಶದಲ್ಲಿ ತನ್ನ ಮಿತ್ರರಾಷ್ಟ್ರಗಳಿಗೆ ರಕ್ಷಣೆ ಒದಗಿಸುವುದನ್ನು ಖಚಿತಪಡಿಸುತ್ತದೆ ಎಂದು ಸುಲಿವಾನ್ ತಿಳಿಸಿದ್ದಾರೆ. ತೀರಾ ಆಕ್ರಮಣದ ಹೊರತಾಗಿಯೂ ಉತ್ತರ ಕೊರಿಯಾ ಸತತವಾಗಿ ಕೈಪಿಡಿ ಪರಿಶೋಧನೆ ನಡೆಸುತ್ತಿರುವುದು ಅಮೆರಿಕಾವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಟೆಂಪೋ ಟ್ರಾವೆಲರ್ ಡಿಕ್ಕಿ ವ್ಯಕ್ತಿ ಸಾವು

ಬೆಂಗಳೂರು, ಮೇ 19-ವೇಗವಾಗಿ ಬಂದ ಟೆಂಪೋ ಟ್ರಾವೆಲರ್ ಡಿಕ್ಕಿ ಹೊಡೆದು ರಸ್ತೆ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಡಾರ್ಲಿಂಗ್ ಘಟನೆ ನಿಸ್ಸಿ ರಾಜಿ ಹೆಗ್ಡೆನಗರ ಮುಖ್ಯರಸ್ತೆಯ ಸಂದಗೋಕುಲ ಕಲ್ಯಾಣ ಮಂಟಪದ ಮುಂಭಾಗದಲ್ಲಿ ನಡೆದಿದೆ. ಮೃತ ವ್ಯಕ್ತಿಯು ಸುಮಾರು 55 ವರ್ಷ ವಯಸ್ಸಿನವರಾಗಿದ್ದು ಅವರ ಹೆಸರು ವಿಳಾಸ ಪತ್ತೆಯಾಗಿದ್ದು, ಹೆಗ್ಡೆನಗರ ಮುಖ್ಯರಸ್ತೆಯಲ್ಲಿರುವ ಸಂದಗೋಕುಲ ಮುಂಭಾಗ ರಾಜಿ 7-45 ಗಂಟೆಯ ವ್ಯಕ್ತಿಯು ಪೂರ್ವ ದಿಂಡ ಪತ್ತಿಮಕ್ಕಿ ರಸ್ತೆ ದಾಟುತ್ತಿದ್ದ ವ್ಯಕ್ತಿಯ ಮೇಲೆ ಅದೇ ವೇಳೆಗೆ ಹೆಗ್ಡೆನಗರದ ಕಡೆಯಿಂದ ಬಂದ ಟೆಂಪೋ ಟ್ರಾವೆಲರ್ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಸ್ತೆಯ ಮೇಲೆ ಬಿದ್ದು, ತಲೆಗೆ ಬಲವಾದ ಪೆಟ್ಟುಬಿದ್ದು ಗಾಯಗಳಾಗಿದ್ದು, ನಾಗವಾರ ಜಿ.ಎಂ. ಜಿ ಅಸ್ತಿಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ವಿಸ್ತಾರವಾದ ಆಸ್ಪತ್ರೆಗೆ ರಾಜಿ 11-25 ಗಂಟೆ-ಯ ಸಮಯದಲ್ಲಿ ಕರೆದುಕೊಂಡು ಹೋಗಿದ್ದು, ಪರಿಶೀಲಿಸಿದ ಅಲ್ಲಿನ ಕರ್ತವ್ಯ ನಿರತ ವೈದ್ಯಾಧಿಕಾರಿಗಳು ಮಧ್ಯದಿಯೇ ಮೃತರಾಗಿಯೇ ತಿಳಿಸಿದ್ದಾರೆ.

ಓದುಗರ ಗಮನಕ್ಕೆ

ಪತ್ರಿಕೆಯಲ್ಲಿ ಪ್ರಕಟವಾಗುವ ಜಾಹೀರಾತುಗಳು ವಿಶ್ವಾಸಾರ್ಹವೇ ಆದರೂ ಅವುಗಳಲ್ಲಿನ ಮಾಹಿತಿ, ವಸ್ತುನಿಷ್ಠವಲ್ಲದೇ ದೋಷಗುಣಮಟ್ಟ ಮುಂತಾದವುಗಳ ಕುರಿತು ಅಸತ್ಯ ಸಾರ್ವಜನಿಕರು ಜಾಹೀರಾತುದಾರರೊಡನೆ ವ್ಯವಹರಿಸಬೇಕಾಗುತ್ತದೆ. ಆದಕ್ಕೆ ಪತ್ರಿಕೆ ಜವಾಬ್ದಾರಿಯಾಗುವುದಿಲ್ಲ. -ಜಾಹೀರಾತು ವ್ಯವಸ್ಥಾಪಕರು

CHANGE OF NAME I, Amuda.P.R., No. 526, Dr. B.S.A. Road, Periyar Nagar Circle, Periyar Nagar, Bangalore-560005. have changed my name to Amudha.P.R. vide affidavit dated 14-05-2022 Sworn before Notary Venkateshan.K., Bangalore.

CHANGE OF NAME I, Dale Tom Theedhai, S/o. Chiramel Thithai Tomy, R/o. Sri Sai Kripa, Site No. 5, Banjara Orchards, Banjara Layout, Horamavu Bangalore-43. have changed my name to Dale Tom vide affidavit dated 24-3-2022 Sworn before notary Rajanna.S.M., Bangalore.

PUBLIC NOTICE It is hereby notified that, my client has agreed to purchase the Schedule Property from its owners: Smt. AAISSA SIDDIIQUA, D/o Late M. Kalimulla Sharief and W/o Smt. Syed Hafeezulla, residing at: No.1/1, Benson Cross Road, Benson Town, Bangalore and Smt. FOUZZA SIDDIIQUA, D/o Late M. Kalimulla Sharief and W/o Sri. Syed HOUZZA, residing at: No.199/12, Das Compound, R.V. Road Cross, Basavanagudi, Bangalore. Apart from the aforesaid owners, if any other person/s, have any manner of right, title, interest or claim or charge or lien over the Schedule property or otherwise have any lawful objection/s for sale of the Schedule property by the aforesaid owners, they are hereby called upon to file their objections in writing, along with the photocopies of documents on which they rely, with the undersigned, within 7 days from the date of publication of this notice. Objector's received thereafter will not be binding on my client. SCHEDULE All that piece and parcel of the residential property bearing Municipal No.4/7 (Old No.7) PID No.48-13-4/7, measuring East to West 60 ft, and North to South 32 ft, with a building thereon, situated at 1st Cross, Annipura, Bangalore and bounded on: East by : 20 feet Road, West by : Private Property (No.11 & 12) North by : Private Property (No.6) South by : Private Property (Portion of No.7 & 8) Sd/- Gautam Chand S.F Advocate Gautam Associates No.60, 2nd Floor, Kanakapura Road, Basavanagudi, Bangalore - 560 004

The Sandur Manganese & Iron Ores Limited STATEMENT OF AUDITED FINANCIAL RESULTS FOR THE QUARTER AND YEAR ENDED 31.03.2022

ಕಾರ್ಯಪಾಲಕ ಇಂಜಿನಿಯರ್, ನಂ.4, ಹೇಮಾವತಿ ಎಡದಂಡೆ ನಾಲಾ ವಿಭಾಗ, ಕಾನೀನಿ (ನಿ), ತುರುವೇಕೆರೆ. ತುಮಕೂರು ಜಿಲ್ಲೆ, ಪಿನ್-572227 ಸಂ:02/2022-23 ಇ-ಶೋಕ್ಲೂರ್ಮೆಂಟ್ ಟೆಂಡರ್ ಪ್ರಕಟಣೆ ದಿನಾಂಕ:13.05.2022